

ರಕ್ತದೊತ್ತಡ ನಿಯಂತ್ರಣಕ್ಕೆ ಸರಳ ಸೂತ್ರ

ಜೀವನ ಶೈಲಿಯಲ್ಲಿ ಕೆಲವು ಸುಧಾರಣೆಗಳನ್ನು ತಂದುಕೊಂಡರೆ 16 ವಾರಗಳಲ್ಲಿಯೇ ಅಧಿಕ ರಕ್ತದ ಬ್ರಹ್ಮದವನ್ನು ಹೋಗೆಗೆ ತರಬಹುದು ಎಂದು ಹೋಸ ಸಂಶೋಧನೆಯೊಂದು ಹೇಳಿದೆ.

ಆರೋಗ್ಯಕ್ಕೆ ಪೂರ್ವಕಾಗುವ ಆಧಾರ ಪದ್ಧತಿ ರೂಫಿಕೊಂಡು ನಿತ್ಯ ವ್ಯಾಯಾಮ ಮಾಡಿದರೆ, ರಕ್ತದೊತ್ತಡದ ಸಂಬಂಧ ಈಗಾಗೇ ಜೈವಧ ತೆಗೆದುಕೊಳ್ಳುತ್ತಿರುವರೂ ಜೈವಧವನ್ನು ನಿಲ್ಲಿಸಬಹುದು ಎಂಬ ವಿಶ್ವಾಸವನ್ನು ಸಂಶೋಧಕರು ವ್ಯಕ್ತಪಡಿಸಿದ್ದಾರೆ.

ಸಂಶೋಧಕರು 129 ಮಂದಿ ಸ್ಥಾಲಕಾರ್ಯದ ವ್ಯಕ್ತಿಗಳನ್ನು ಆಯ್ದು ಮಾಡಿಕೊಂಡಿದ್ದರು. ಅವರಲ್ಲಾ 40ರಿಂದ 80 ವರ್ಷದೊಳಗಿನವರಾಗಿದ್ದರು. ಎಲ್ಲರೂ ಅಧಿಕ ರಕ್ತದೊತ್ತಡವನ್ನು ಎದುರಿಸುತ್ತಿದ್ದರು. ಅವರೂ ರೂ ಅಧ್ಯಯನದ ಅವಧಿಯಲ್ಲಿ ರಕ್ತದೊತ್ತಡ ನಿಯಂತ್ರಣಕ್ಕೆ ಜೈವಧವನ್ನು ತೆಗೆದುಕೊಳ್ಳುತ್ತಿರುತ್ತಿಲ್ಲ. 16 ವಾರಗಳ ಕಾಲ ಅವರಿಗೆ ತೂಕ ಇಳಿಸುವ ವ್ಯಾಯಾಮ ಕಲಿಸಲಾಯಿತು. ನಿತ್ಯವೂ ಪಫ್ಫಾಹಾರವನ್ನು ನೀಡಲಾಯಿತು. ಇದೆಲ್ಲದರಿಂದ ಜೊಗೆಗೆ ಅವರ ನಡವಳಿಗೆ ಹೇಗೆರಬೇಕು ಎನ್ನುವ ಬಗ್ಗೆ ವಾರದಲ್ಲಿ ಮೂರು ದಿನ ಅಷ್ಟಸಮಾಲೋಚಕರಣೆಯ ಮಾತ್ರಾಕ್ತಕೆ ನಡವಲಾಗುತ್ತಿತ್ತು. ಅವರಲ್ಲಿ ರಕ್ತದೊತ್ತಡ ಸಹಜ ಸ್ಥಿತಿಗೆ ಬಂದಿತು.

ಅಧ್ಯಯನ ನಡೆಸಿದ ತಡ್ಡರು ನೀಡುವ ಸಲಹೆ ಏನೆಂದರೆ, ಉಚ್ಚಾರಪಚಾರದಲ್ಲಿ ಕಟ್ಟುನಿಟ್ಟಿನ ನಿಯಮ ಪಾಲಿಸಬೇಕು. ನಿತ್ಯ ಹನ್ನಿ, ತರಕಾರಿ ಹಾಗೂ ಕಡಿಮೆ ಹೊಳ್ಳಿರುವ ವ್ಯಾನೋಽಣ್ಣನ್, ಪೂರ್ಣಕಾಂಶಗಳಿರುವ ಆಹಾರವನ್ನು ಹೆಚ್ಚಿಗೆ ಬಳಸಬೇಕು. ಸಿಹಿ, ಉಪ್ಪು ಮತ್ತು ಮಾಂಸವನ್ನು ಕಡಿಮೆ ಸೇವಿಸಬೇಕು. ಸ್ವಲ್ಪ ಹೊತ್ತು ವ್ಯಾಯಾಮ ಮಾಡಬೇಕು ಎಂದಿದ್ದಾರೆ.

ಹೃದಯ ಸ್ನೇಹಿ ಹೈನು

ನಿತ್ಯವಾ ಜೈನೋಽಣ್ಣವನ್ನು ಒಳಸುವುದರಿಂದ ಹೃದಯ ಖೊಂಡರೆಯೊಂದು ಸಂಭವಿಸುವ ಆಕಾಶ ಸಾವನ್ನು ತಪ್ಪಿಸಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ನಿತ್ಯ ಒಂದು ಲೋಟು ಹಾಲು, ಒಂದು ಲೋಟು ಮೌಸರು ಇಲ್ಲವೇ ಒಂದಿಷ್ಟು ಜೀಸ್, ವಾರದಲ್ಲಿ ಒಂದಿರೆಪು ಬಾರಿ ಬೆಣ್ಣೆ ಅಥವಾ ತುಪ್ಪವನ್ನು ಸೇವಿಸುವುದರಿಂದ ಹೃದಯದ ಆರೋಗ್ಯವನ್ನು ಜೆನ್‌ಸ್‌ನಿಗೆ ಇಟ್ಟುಕೊಳ್ಳಬಹುದು ಎಂದು ಸಂಶೋಧಕರು ಹೇಳಿದ್ದಾರೆ.

ಸಂಶೋಧಕರು 21 ದೇಶಗಳಿಂದ 1,36,384 ಮಂದಿಯನ್ನು ತಮ್ಮ ಅಧ್ಯಯನಕ್ಕೆ ಆಯ್ದು ಮಾಡಿಕೊಂಡಿದ್ದರು. ಒಂಬತ್ತು ವರ್ಷಗಳ ಕಾಲ ಅಧ್ಯಯನ ನಡೆಸಿದ ನಂತರ ಡೇರಿ ಉತ್ಸವಗಳು ಹೃದಯ ರಕ್ತಕಗಳು ಎನ್ನುವ ಮಾತನ್ನು ಅವರು ಹೇಳಿದ್ದಾರೆ.

ಸಮಕೋಲನ ಹೈನೋಽಣ್ಣನ್ ಸೇವಿಸುವುದರಿಂದ ಪ್ರತಿಶತ 34ರಷ್ಟು ಪಾಶ್ಚಾತ್ಯಾದಾಯ ಸಮ್ಮಾನ್ಯನ್ನು ನಿಯಂತ್ರಿಸಬಹುದು. ೩೧.೨೨ರಷ್ಟು ಹೃದಯ ರೋಗ ನಿಯಂತ್ರಿಸಬಹುದು ಎಂದು ಸಂಶೋಧಕರು ಹೇಳಿದ್ದಾರೆ.

ಮಾಲಿನ್ಯ ಮೂತ್ರಪೀಂಡಕ್ಕೂ ಮಾರಕ

ಪರಿಸರ ಮಾಲಿನ್ಯದ ಅಡ್ಡಪರಿಣಾಮ ಮೂತ್ರಪೀಂಡದ ಮೇಲೂ ಆಗುತ್ತದೆ ಎನ್ನುವ ಎಕ್ಸ್ಪ್ರೀಸ್ಯಿಯನ್ ವಾಷಿಂಗ್ಟನ್ ಸಂಶೋಧಕರ ಅಧ್ಯಯನ ನೀಡಿದೆ.

ಅತ್ಯಂತ ಕಲುಷಿತ ವಾತಾವರಣದಲ್ಲಿ ಬದುಕಿವರ ಮೂತ್ರಪೀಂಡಕ್ಕೆ ತೊಂದರೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಸಂಶೋಧಕರ ಅಧ್ಯಯನ ಅಭಿಪ್ರಾಯಪಟ್ಟಿದೆ.

ಅನೇಕ ಕಾರ್ಬಾರ್ನಿನ್‌ಗಳ ಬಳಸುವ ಪಾಲಿಪ್ರೈಲ್‌ರೋಕ್ಲೆ ಪದಾರ್ಥಗಳ ತ್ವಾಜ್ ಪರಿಸರವನ್ನು ದಟ್ಟವಾಗಿ ಸೇರುತ್ತದೆ. ಅದು ಜ್ಯೌವಿಕವಾಗಿ ವಿಫುಟೆನಿಯಾಗುವುದಿಲ್ಲ. ಇದರಿಂದಾಗಿ ಮನ್ನಿ, ಆಹಾರ, ನೀರು, ಗಾಳಿ ಕಲುಷಿತವಾಗಿದೆ. ಅಷ್ಟ ಜೀವಗಳ ಆರೋಗ್ಯದ ಮೇಲೆ ಅಪಾಯವನ್ನು ಸರಜವಾಗಿ ಬೀರುತ್ತೇವೆ ಎಂದು ಸಂಶೋಧಕರು ಹೇಳಿದ್ದಾರೆ.

ಮೂತ್ರಪೀಂಡ ಅತ್ಯಂತ ಸೂಕ್ತ ಅಂಗ. ಪರಿಸರದ ವಿಷಾರಾರಿ ಅಂಗಗಳು ಎದುರಾದಾಗ ರಕ್ತಸಂಚಾರದ ತೀವ್ರತೆಯನ್ನು ಮೂತ್ರಪೀಂಡ ಹೆಚ್ಚಿಸುತ್ತದೆ. ಅಂದರೆ ಅದರ ಕಾರ್ಯದೊತ್ತಡ ಹೆಚ್ಚಾಗುತ್ತದೆ. ಹೀಗಾಗಿ ಮೂತ್ರಪೀಂಡ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ದೀರ್ಘಾಯುಷ್ಯಕ್ಕೆ ಡಯಿಟ್

ದೀರ್ಘಾಯುಷ್ಯಕ್ಕೆ ಸರಳ ಸೂತ್ರವನ್ನು ಇಂಗ್ಲೆಂಡ್ ಸಂಶೋಧಕರು ಪ್ರತಿಪಾದಿಸಿದ್ದಾರೆ. ಆಧಾರ ಪದ್ಧತಿಯಲ್ಲಿ ದೀರ್ಘಾಯುಷ್ಯದ ಗುಟ್ಟು ಅಡಗಿದೆ. ಹೇಳಣಿ ಹನ್ನಿ ಹನ್ನಿ – ಹಂಪಲು, ಹಸಿರು ತರಕಾರಿ, ಬೇಳೆ ಕಾಳಣಿ, ಹೀಸ್, ಗೋಧ್ವಿ. ಆಲಿವ್ ಎಚ್ ಆಗಾಗ ಕೆಂಪು ದ್ರಾಕ್ಷ ರಸ ಸೇವಿಸುವುದರಿಂದ ಆಯುಷ್ಯ ಹೆಚ್ಚಾಗುತ್ತದೆ ಎನ್ನುವ ಅಭಿಪ್ರಾಯವನ್ನು ಸಂಶೋಧಕರು ನೀಡಿದ್ದಾರೆ.

ಸಂಶೋಧಕರು 45ರಿಂದ 83 ವರ್ಷದೊಳಗಿನ 68,273 ಮಂದಿಯನ್ನು 16 ವರ್ಷಗಳ ಕಾಲ ಅಧ್ಯಯನಕ್ಕೆ ಒಳಿದಿಸಿದ್ದರು. ಯಾರು ಆಹಾರ ಕುಮದಲ್ಲಿ ಕಟ್ಟುನಿಟ್ಟಿನ ಡರ್ಯುಕ್ ಅನುಸರಿಸುತ್ತಾರೋ ಅವರಿಗೆ ೩೧.೨೨ರಷ್ಟು ಆಕಾಶ ಮರಣ ಸಾಧ್ಯತೆ ಕಡಿಮೆಯಾಗುತ್ತದೆ. ೩೧.೨೦ರಷ್ಟು ಹೃದಯಗಳ ಬಂಧ ಸಾಧ್ಯತೆ ಕಡಿಮೆಯಾಗುತ್ತದೆ. ೩೧.೧೩ರಷ್ಟು ಕ್ವಾನ್‌ರ್‌ ಬರುವ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.

-ಟಿಪ್ಪ್

ಸಂಪನ್ಮೂಲ ನಿಷ್ಪ್ರಾಣಿ ಪರಿಹಾರ ಸಂಪನ್ಮೂಲ

ದಳ್ಳಿ ಭಾರತದ ಜನರಳ್ಳಿ ಪ್ರಶಂಸನೆಗಳಿಗಿರುವ ವಶಿಂಕರಣ ಮಾಂತ್ರಿಕರು

ಶ್ರೀಯೂತ ಪರಬ್ರಹ್ಮಾರ್ಥಗ್ರಂಥ ಗುರುಜ್ಞಾನ

ಶ್ರೀ ಪುರುಷ ವಶಿಂಕರಣ, ಸತ್ಪತ್ತಿ ಕಲಪ, ದೃವೋಽಂಗ್ರಂಥ ಛಾಳಿಮರ್, ನಾಲಬಾಢೆ, ಪ್ರೇಮವಿಚಾರ,

ಸಂತಾನಶಲ, ಇನ್ಸ್ವಿತರ ನಿಷ್ಪ್ರಾಣಿ ಶಿವನ್ ಬಿನ್ ಇರಲ ವಿಷ್ಣು ಕಲಿಣಾಗಿರಲ ತೆಲಿನ

ಕಾಲದಲ್ಲೂ ಜಂಂಪಂತವಾಗಿರುವಂತಹ ಕೆರಳಿಕದ ಕಲಪ ಪ್ರಾಜಿಂ ವಿಷ್ಣುಯ ವಿಧ್ಯಾಗಳಿಂದ 100% ಪರಿಹಾರ ಶರ್ತಾಂತರದ್ವಾರೆ

ಇಲ್ಲಿ ಹೆಚ್ಚಿನ ವಿಷ್ಣುಯವನ್ನು ಗ್ರಂಥೇಂದ್ರಾರ್ಥಾರ್ಥಾರ್ಥವಾದ ಹಾರ್ಥ ಗುರುಜ್ಞಾನವೆಂದು ಹೇಳಿದ್ದಾರೆ. 962044460

ಶ್ರೀ ಸಾಲಾಂಬ ಉಜಾಸೆಕರು

ತೆಂಪಲ 5 ದಿನದಲ್ಲಿ

ಸುಧಾರಣೆಗಳಿಗೆ ಪ್ರಾರ್ಥಿಸಿ ಕುಟುಂಬದಲ್ಲಿ ಮಾರ್ಪಾಠಿಗಳನ್ನು ವಿಧಿಸಿ ನೀಡಿ.